



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರಿಕೆ

ಭಾಗ- ೩ Part- III	ಬೆಂಗಳೂರು, ಶನಿವಾರ, ೧೭, ಮೇ, ೨೦೨೫(ವೈಶಾಖ, ೨೭, ಶಕವರ್ಷ, ೧೯೪೭) BENGALURU, SATURDAY, 17, MAY, 2025(VAISHAKHA, 27, SHAKAVARSHA, 1947)	ನಂ. ೨೯೨ No. 292
---------------------	---	--------------------

GOVERNMENT OF KARNATAKA

NO: E-RD 127 GRC 2025

**Karnataka Government Secretariat,
M. S. Building
Bengaluru, Dated: 17.05.2025**

NOTIFICATION

Whereas, upon considering the report of the Superintendent of Police, CT&R Division and Nodal Officer CID Bengaluru and after due investigation of the complaints of depositors it has come to the notice of the Government, that Siri Vaibhava Souharda Pattina Sahakari Niyamita, is involved in fraudulent transactions by clandestinely and illegally collecting deposits or money from the general public and thereafter have failed to return the same either after maturity or on demand made by the depositors or complainants with promised interest and other assured benefits and thereby have failed to render the services promised to them.

And whereas, it has further come to the notice of the Government that Siri Vaibhava Souharda Pattina Sahakari Niyamita and people associating with them have been acquiring lands, movable and immovable properties, cash and others from and out of the deposits or money so collected, from the depositors or complainants and thereby deviating from the intended purposes of accepting the deposits or money.

And whereas, the Government has reason to believe that the actions of Siri Vaibhava Souharda Pattina Sahakari Niyamita, Bengaluru and people associating with them are acting in and detrimental to the interest of the depositors or

complainants whose intention was to defraud the innocent depositors, and it has become necessary to protect the interest of the depositors of the Siri Vaibhava Souharda Pattina Sahakari Niyamita.

And whereas, now the Government after considering the report of the Special Officer and Competent Authority IMA and other KPID Cases and Competent Authority Siri Vaibhava Souharda Pattina Sahakari Niyamita and satisfying itself about the urgent need to protect the interest of the depositors and in exercise of the powers conferred by sub-section (2) of Section (3) of the Karnataka Protection of interest of Depositors in Financial Establishment Act, 2004 (Karnataka Act 30 of 2005) hereby makes the following order, namely:

"ORDER"

Now therefore, in exercise of the powers conferred by sub-section (2) of Section (3) of the Karnataka Protection of interest of Depositors in Financial Establishment Act, 2004 (Karnataka Act 30 of 2005), the Government under the circumstances stated above having satisfied that in order to protect the interest of depositors it is necessary to attach the movable and immovable properties believed to belong to Siri Vaibhava Souharda Pattina Sahakari Niyamita.

Therefore, the Government hereby attaches the immovable and movable properties as specified in the Annexure 1 and 2 to this order believed to have been acquired by the Siri Vaibhava Souharda Pattina Sahakari Niyamita, either in its own name or in the name of any other person from and out of the deposits collected by the Siri Vaibhava Souharda Pattina Sahakari Niyamita, and where it transpires that such money or such other properties of the said financial establishment, or the personal assets of the promoters, partners, directors, managers or members or any other person of the said financial establishment is not sufficient for the repayment of the deposits or interest or such other assured benefits to the depositors.

Note: All the aforesaid immovable and movable properties from the date of publication of this order in the Official Gazette, shall forth with vest with the Competent Authority, who has been appointed by the Government, pending further orders from the Special Court.

By Order and in the name of the
Governor of Karnataka

(Anwar Basha)
Deputy Secretary to Government,
Revenue Department
(Services-1, SSLR & Special Cell)

Annexure-1**Details of the immovable properties belonging to President/CEO of Siri Vaibhava Souharda Pattina Sahakari
Niyamita, Bengaluru**

Sl. No.	Schedule Property details.	Seller	Purchaser	Registration No. and date	Market Value	Remarks
1	Property being "SRI SHANKARA", Vacant Site No. 101 (property No. 150200300200123077) , carved out of converted land bearing Sy Nos. 12/1, 12/2, 12/3 & 14/8 situated at Kumbipura Village, Kengeri-Hobli, Bangalore. South, Taluk, duly converted & approved by BDA, vide document No,BDA/TPM/PL09/4560/2010-1 1, dated: 14/02/2011, situated at Kambipura Village, Kengeri Hobli, Bangalore South Taluk, measuring EW; 40+59/2 Sq ft. & NS: 5+36/2 Sq ft. Total Measurement of 1299.75 Sq ft bounded by East: 9 Meters Road West: Site No. 102 and 103 North: Remaining portion of site no.101 South: 12 Meter Road	B Muniramaswamy S/o Late.Byrappa represented by SPA Holder M.Suresh S/o B Muniramaswamy	Rajesh V R S/o Ramamurthy	JPN-1- 10601- 2015-16, 27-02-2016	Will be obtained from the authorized valuer at the time of valuation.	Presently Khatha stands in the name of Rajesh V.R., CEO of Financial Establishment. Deposit of Title Deed (DTD) in Swarna Bharathi Sahakari Bank

2	Property being "SRI SHANKARA", Vacant Site No. 60/2 (property No. 150200300200123076) , carved out of converted land bearing Sy Nos. 12/1, 12/2, 12/3 & 14/8 situated at Kumbipura Village, Kengeri-Hobli, Bangalore. South, Taluk, duly converted & approved by BDA, vide document No,BDA/TPM/PL09/4560/2010-1 1, dated: 14/02/2011, situated at Kambipura Village, Kengeri Hobli, Bangalore South Taluk, measuring EW; 05 + 41/2 Sq ft. & NS:40 + 57/2 Sq ft. Total Measurement of 1176.375 Sq ft bounded by East: 12 Meter Road West: 9 Meter Road North: Site No.60/1 South: 12 Meter Road	B Muniramaswamy S/o Late.Byrappa represented by SPA Holder M.Suresh S/o B Muniramaswamy	Rajesh V R S/o Ramamurthy	JPN-1- 10601- 2015-16, 27-02-2016	Will be obtained from the authorized valuer at the time of valuation.	Presently Khatha stands in the name of Rajesh V.R., CEO of Financial Establishment DTD in Swarna Bharathi Sahakari Bank
3	Property being "SRI SHANKARA", Vacant Site No. 116 (property No. 150200300200123079) , carved out of converted land bearing Sy Nos. 12/1, 12/2, 12/3 & 14/8 situated at Kumbipura Village, Kengeri-Hobli, Bangalore. South, Taluk, duly converted & approved by BDA, vide document No,BDA/TPM/PL09/4560/2010-1 1, dated: 14/02/2011, situated at Kambipura Village, Kengeri Hobli, Bangalore South Taluk, measuring EW; 27+10/2 Sq ft. & NS:40 + 42/2 Sq ft. Total Measurement of 756 Sq ft bounded by East: Site No.117 West: Others Property North: Site No.115 South: 9 Meter Road	B Muniramaswamy S/o Late.Byrappa represented by SPA Holder M.Suresh S/o B Muniramaswamy	Nagavalli B S W/o Rajesh V.R	JPN-1- 10605- 2015-16, 27-02-2016	Will be obtained from the authorized valuer at the time of valuation.	Presently Khatha stands in the name of Nagavalli B S., President of Financial Establishment DTD in Swarna Bharathi Sahakari Bank

4	<p>Property being "SRI SHANKARA", Vacant Site No. 126 (property No. 150200300200123080), carved out of converted land bearing Sy Nos. 12/1, 12/2, 12/3 & 14/8 situated at Kumbipura Village, Kengeri-Hobli, Bangalore. South, Taluk, duly converted & approved by BDA, vide document No,BDA/TPM/PL09/4560/2010-11, dated: 14/02/2011, situated at Kambipura Village, Kengeri Hobli, Bangalore South Taluk, measuring total Measurement of 900 Sq ft bounded by</p> <p>East: Site No.125 West: Others property North: 9 Meters Road South: Site No.127</p>	<p>B Muniramaswamy S/o Late.Byrappa represented by SPA Holder M.Suresh S/o B Muniramaswamy</p>	<p>Nagavalli B S W/o Rajesh V.R</p>	<p>JPN-1- 10605- 2015-16, 27-02-2016</p>	<p>Will be obtained from the authorized valuer at the time of valuation.</p>	<p>Presently Khatha stands in the name of Nagavalli B S., President of Financial Establishment DTD in Swarna Bharathi Sahakari Bank</p>
5	<p>Property being "SRI SHANKARA", Vacant Site No. 122 (property No. 150200300200123078), carved out of converted land bearing Sy Nos. 12/1, 12/2, 12/3 & 14/8 situated at Kumbipura Village, Kengeri-Hobli, Bangalore. South, Taluk, duly converted & approved by BDA, vide document No,BDA/TPM/PL09/4560/2010-11, dated: 14/02/2011, situated at Kambipura Village, Kengeri Hobli, Bangalore South Taluk, measuring total Measurement of 1597.50 Sq ft bounded by</p> <p>East: Site No.123 West: Road North: Site No. 121 South: Road</p>	<p>B Muniramaswamy S/o Late.Byrappa represented by SPA Holder M.Suresh S/o B Muniramaswamy</p>	<p>Nagavalli B S W/o Rajesh V.R</p>	<p>JPN-1- 10607- 2015-16, 27-02-2016</p>	<p>Will be obtained from the authorized valuer at the time of valuation.</p>	<p>Presently Khatha stands in the name of Nagavalli B S., President of Financial Establishment DTD in Kalpana Souhardha Co- operative Ltd.</p>

6	Property being "SRI SHANKARA", Vacant Site No. 15 (property No. 150200300200123074) , carved out of converted land bearing Sy Nos. 12/1, 12/2, 12/3 & 14/8 situated at Kumbipura Village, Kengeri-Hobli, Bangalore. South, Taluk, duly converted & approved by BDA, vide document No,BDA/TPM/PL09/4560/2010-1 1, dated: 14/02/2011, situated at Kambipura Village, Kengeri Hobli, Bangalore South Taluk, measuring EW; 35.75+5/2 Sq ft. & NS:39+47/2 Sq ft. Total Measurement of 875.91 Sq ft bounded by East: 12 Meters Road West: 9 Meters Road North: Site No.16 South: 9 Meters Road	B Muniramaswamy S/o Late.Byrappa represented by SPA Holder M.Suresh S/o B Muniramaswamy	Rajesh V R S/o Ramamurthy	JPN-1- 10599- 2015-16, 27-02- 2016	Will be obtained from the authorized valuer at the time of valuation.	Presently Khatha stands in the name of Rajesh V.R., CEO of Financial Establishment DTD in Swarna Bharathi Sahakari Bank
7	Property being "SRI SHANKARA", Vacant Site No. 59 (property No. 150200300200123075) , carved out of converted land bearing Sy Nos. 12/1, 12/2, 12/3 & 14/8 situated at Kumbipura Village, Kengeri-Hobli, Bangalore. South, Taluk, duly converted & approved by BDA, vide document No,BDA/TPM/PL09/4560/2010-1 1, dated: 14/02/2011, situated at Kambipura Village, Kengeri Hobli, Bangalore South Taluk, measuring EW; 40+61/2 Sq ft. & NS: 3 + 50/2 Sq ft. Total Measurement of 1338.25 Sq ft bounded by East: 9 Meters Road West: Site No. 60 and 61 North: Site No.57 South: 12 Meters Road	B Muniramaswamy S/o Late.Byrappa represented by SPA Holder M.Suresh S/o B Muniramaswamy	Rajesh V R S/o Ramamurthy	JPN-1- 10599- 2015-16, 27-02- 2016	Will be obtained from the authorized valuer at the time of valuation.	Presently Khatha stands in the name of Rajesh V.R., CEO of Financial Establishment DTD in Swarna Bharathi Sahakari Bank

<u>Annexure-2</u>						
Details of the Bank Account in the name of Siri Vaibhava Souharda Pattina Sahakari Niyamita, Bengaluru						
Sl. No	Bank Name and Branch	Account Number	IFSC Code	Account Holder's name	Available Amount in Rupees	Remarks
1	Ujjivan Small Finance Bank Ltd., Mathikere Branch	1103120030000220	UJVN001103	Sirivaibhava Souharda Pathina Sahakari Niyamitha	32774	Bank Account is in the name of FE

No. E-RD 127 GRC 2025

(Anwar Basha)
Deputy Secretary to Government,
Revenue Department
(Services-1, SSLR & Special Cell)

ಸಂಖ್ಯೆ: ಇ-ಆರ್‌ಡಿ 127 ಜಿಆರ್‌ಸಿ 2025

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 17.05.2025

ಅಧಿಸೂಚನೆ

ಪೊಲೀಸ್ ಅಧೀಕ್ಷಕರು, ಸಿ.ಟಿ ಆಂಡ್ ಆರ್ ವಿಭಾಗ ಮತ್ತು ನೋಡಲ್ ಅಧಿಕಾರಿ, ಸಿ.ಐ.ಡಿ, ಬೆಂಗಳೂರು ಇವರ ವರದಿಯನ್ನು ಪರಿಗಣಿಸಿದ ತರುವಾಯ ಹಾಗೂ ಲೇವಣಿದಾರರ ದೂರುಗಳ ಬಗ್ಗೆ ಯುಕ್ತ ತನಿಖೆಯ ತರುವಾಯ ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಇವರು ಲೇವಣಿದಾರರಿಂದ ಗುಟ್ಟಾಗಿ ಹಾಗೂ ಕಾನೂನುಬಾಹಿರವಾಗಿ ಲೇವಣಿಗಳನ್ನು ಅಥವಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ಮೋಸದ ವ್ಯವಹಾರಗಳಲ್ಲಿ ತೊಡಗಿರುವುದು ಹಾಗೂ ಆ ತರುವಾಯ ಅವಧಿ ಮುಗಿದ ಮೇಲೆ ಅಥವಾ ಲೇವಣಿದಾರರು ಅಥವಾ ಫಿರ್ಯಾದುದಾರರು ಸಲ್ಲಿಸಿದ ಬೇಡಿಕೆ ಮೇಲಾಗಲಿ ಆಶ್ವಾಸನೆ ನೀಡಿದ ಬಡ್ಡಿ ಹಾಗೂ ಇತರೆ ಖಾತರಿ ಪ್ರಯೋಜನಗಳನ್ನು ನೀಡಲು ವಿಫಲವಾಗಿರುವುದು ಹಾಗೂ ಅವರಿಗೆ ಆಶ್ವಾಸನೆ ನೀಡಿದ ಸೇವೆಗಳನ್ನು ಒದಗಿಸಲು ವಿಫಲವಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಹಾಗೂ ಅವರ ಸಹವರ್ತಿ ಜನರು ಠೇವಣಿದಾರರಿಂದ ಅಥವಾ ಫಿಯಾದುದಾರರಿಂದ ಸಂಗ್ರಹಿಸಲಾದ ಹಣದಿಂದ ಜಮೀನು, ಚರ ಹಾಗೂ ಸ್ಥಿರಾಸ್ತಿಗಳನ್ನು, ನಗದು ಹಾಗೂ ಇತರೆ ವಸ್ತುವನ್ನು ಅರ್ಜಿಸಿರುವುದು ಹಾಗೂ ಆ ಮೂಲಕ ಠೇವಣಿ ಹಾಗೂ ಹಣವನ್ನು ಪಡೆದಿರುವ ಉದ್ದೇಶಿತ ಉದ್ದೇಶಗಳಿಗೆ ಬಳಸದೆ ಬೇರೆ ಕಡೆ ವರ್ಗಾಯಿಸಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಹಾಗೂ ಅವರ ಸಹವರ್ತಿ ಜನರು ಇವರ ಕೃತ್ಯಗಳು ಮುಗ್ಧ ಜನರಿಗೆ ವಂಚಿಸುವ ಉದ್ದೇಶದಿಂದ ಠೇವಣಿದಾರರ ಅಥವಾ ಫಿಯಾದುದಾರರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಲು ಸರ್ಕಾರವು ಕಾರಣಗಳನ್ನು ಹೊಂದಿದ್ದು, ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವುದು ಅಗತ್ಯ ವಾಗಿರುತ್ತದೆ.

ಆದ್ದರಿಂದ, ಸರ್ಕಾರವು ವಿಶೇಷಾಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರಿಗಳು ಐ.ಎಂ.ಎ ಮತ್ತು ಇತರೆ ವಂಚನೆ ಪ್ರಕರಣಗಳು ಹಾಗೂ ಸಕ್ಷಮ ಪ್ರಾಧಿಕಾರಿಗಳು ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಇವರ ವರದಿಯನ್ನು ಪರಿಗಣಿಸಿ ಹಾಗೂ

ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವುದು ತುರ್ತು ಅಗತ್ಯವಿದೆ ಎಂದು ಸ್ವಯಂ ಮನವರಿಕೆ ಮಾಡಿ ಕೊಂಡು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004(2005ರ ಕರ್ನಾಟಕ ಅಧಿನಿಯಮ, 30)ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡಂತೆ ಆದೇಶವನ್ನು ಮಾಡುತ್ತದೆ:

"ಆದೇಶ"

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30) ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಮೇಲ್ಕಂಡ ಸನ್ನಿ ವೇಶಗಳ ಹಿನ್ನೆಲೆಯಲ್ಲಿ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಸಲುವಾಗಿ ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತಕ್ಕೆ ಸೇರಿದ ಎನ್ನಲಾದ ಸ್ಥಿರಾಸ್ತಿಗಳನ್ನು ಹಾಗೂ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅವಶ್ಯಕವಾಗಿದೆ ಎಂದು ಮನಗಂಡಿರುವುದರಿಂದ, ಸದರಿ ಹಣಕಾಸು ಸಂಸ್ಥೆಯ ಅಂಥ ಹಣ ಅಥವಾ ಅಂಥ ಇತರೆ ಸ್ವತ್ತುಗಳು ಅಥವಾ ಸಂಸ್ಥೆಯ ಪ್ರವರ್ತಕರ, ಪಾಲುದಾರರ, ನಿರ್ದೇಶಕರ, ವ್ಯವಸ್ಥಾಪಕರ ಅಥವಾ ಸದಸ್ಯರ ಅಥವಾ ಯಾರೇ ಇತರೆ ವ್ಯಕ್ತಿಯ ವೈಯಕ್ತಿಕ ಆಸ್ತಿಗಳು ಠೇವಣಿಗಳನ್ನು, ಬಡ್ಡಿ ಅಥವಾ ಇತರೆ ಖಾತ್ರಿ ಪ್ರಯೋಜನಗಳನ್ನು ಠೇವಣಿದಾರರಿಗೆ ಮರುಸಂದಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಯಾಪ್ತವಾಗಿಲ್ಲವೆಂದು ಗೊತ್ತಾದಲ್ಲಿ ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸಂಗ್ರಹಿಸಲಾದ ಠೇವಣಿಗಳಿಂದ ತನ್ನ ಹೆಸರಿನಲ್ಲಾಗಲಿ ಅಥವಾ ಯಾರೇ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಅರ್ಜಿಸಿದೆ ಎನ್ನಲಾದ ಈ ಆದೇಶದ ಅನುಬಂಧ 1, ಮತ್ತು 2 ರಲ್ಲಿ ನಿರ್ದಿಷ್ಟ ಪಡಿಸಲಾದಂತೆ ಸ್ಥಿರಾ ಮತ್ತು ಚರಾಸ್ತಿಗಳನ್ನು ಸರ್ಕಾರವು ಈ ಮೂಲಕ ಜಪ್ತಿ ಮಾಡಿಕೊಳ್ಳುತ್ತದೆ.

ಟಿಪ್ಪಣಿ: ವಿಶೇಷ ನ್ಯಾಯಾಲಯದ ಮುಂದಿನ ಆದೇಶದವರೆಗೆ ಬಾಕಿ ಇರಿಸಿ, ಮೇಲೆ ಹೇಳಿದ ಸ್ಥಿರಾ ಮತ್ತು ಚರಾಸ್ತಿಗಳನ್ನು ಅಧಿಕೃತ ರಾಜ್ಯಪತ್ರದಲ್ಲಿ ಈ ಆದೇಶವು ಪ್ರಕಟಗೊಂಡ ದಿನಾಂಕದಿಂದ ಸರ್ಕಾರವು ನೇಮಕ ಮಾಡಿರುವ ಸಕ್ಷಮ ಪ್ರಾಧಿಕಾರದಲ್ಲಿ ಕೂಡಲೇ ನಿಯುತವಾಗತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ಅನ್ವರ್ ಬಾಪ್)
ಸರ್ಕಾರದ ಉಪ ಕಾರ್ಯದರ್ಶಿ,
ಕಂದಾಯ ಇಲಾಖೆ
(ಸೇವೆಗಳು-1, ಭೂಮಾಪನ & ವಿಶೇಷ ಕೋಶ)

ಅನುಬಂಧ-1

**ಸಿರಿ ವ್ಯಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ಬೆಂಗಳೂರು ದೂಷಿತ ಸಂಸ್ಥೆಯ ಅಧ್ಯಕ್ಷರು/ಸಿಇಒ ರವರ ಹೆಸರಿನಲ್ಲಿರುವ
ಸ್ಥಿರಾಸ್ತಿಗಳ ವಿವರ**

ಕ್ರ. ಸಂ	ಸ್ವತ್ತಿನ ವಿವರ	ಮಾರಾಟಗಾರರು	ಖರೀದಿದಾರರು	ದಸ್ತಾವೇಜು ಸಂಖ್ಯೆ ಮತ್ತು ದಿನಾಂಕ	ಪ್ರಸ್ತುತ ಮಾರುಕಟ್ಟೆ ದರ	ಷರಾ
1	<p>ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದ ಸ.ನಂ.12/1, 12/2, 12/3 ಮತ್ತು 14/8 ರ ಜಮೀನನ್ನು ಬಿಡಿಎ ಆದೇಶ ಸಂಖ್ಯೆ:</p> <p>ಬಿಡಿಎ/ಟಿಪಿಎಂ/ಪಿಎಲ್09/4560/2010-11, ದಿನಾಂಕ: 14/02/2011 ರಂತೆ ಪರಿವರ್ತಿಸಿ, ಅನುಮೋದನೆಗೊಂಡು ರಚಿಸಲಾದ "ಶ್ರೀ ಶಂಕರ" ಲೇಔಟ್‌ನ ಖಾಲಿ ನಿವೇಶನ ಸಂಖ್ಯೆ 101 (ಆಸ್ತಿ ಸಂಖ್ಯೆ 150200300200123077) ರಲ್ಲಿ ವಿಸ್ತೀರ್ಣ EW: 40+59/2 ಚ.ಅಡಿ ಮತ್ತು NS: 5+36/2 ಚ.ಅಡಿ, ಒಟ್ಟು ಅಳತೆ 1299.75 ಚ.ಅಡಿ.</p> <p>ಚಕ್ಕುಬಂದಿ:</p> <p>ಪೂರ್ವ: 9 ಮೀಟರ್ ರಸ್ತೆ</p> <p>ಪಶ್ಚಿಮ: ಸೈಟ್ ಸಂಖ್ಯೆ 102 ಮತ್ತು 103</p> <p>ಉತ್ತರ: ಸೈಟ್ ನಂ.101 ರ ಉಳಿದ ಭಾಗ</p> <p>ದಕ್ಷಿಣ: 12 ಮೀಟರ್ ರಸ್ತೆ</p>	ಶ್ರೀ ಬಿ.ಮುನಿರಾಮಸ್ವಾಮಿ ಬಿನ್ ಲೇ.ಬೈರಪ್ಪ ಪರವಾಗಿ ಎಸ್ ಪಿ.ಎ.ದಾರರು ಶ್ರೀ ಎಂ.ಸುರೇಶ್ ಬಿನ್ ಬಿ.ಮುನಿರಾಮಸ್ವಾಮಿ	ಶ್ರೀ ರಾಜೇಶ್ ವಿ.ಆರ್ ಬಿನ್ ರಾಮಮೂರ್ತಿ	JPN-1-10601- 2015-16, 27- 02-2016	ಮೌಲ್ಯ ಮಾಪನ ಸಮಯದಲ್ಲಿ ಅಧಿಕೃತ ಮೌಲ್ಯ ಮಾಪಕರಿಂದ ಪಡೆಯಲಾಗುವುದು	ಪ್ರಸ್ತುತ ದೂಷಿತ ಸಂಸ್ಥೆಯ ಸಿಇಒ ಶ್ರೀ ರಾಜೇಶ್ ವಿ.ಆರ್.ರವರ ಹೆಸರಿನಲ್ಲಿ ಖಾತೆ ಇರುತ್ತದೆ. Deposit of Title Deed (DTD)- ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ನಿಯಮಿತ

2	<p>ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದ ಸ.ನಂ.12/1, 12/2, 12/3 ಮತ್ತು 14/8 ರ ಜಮೀನನ್ನು ಬಿಡಿಎ ಆದೇಶ ಸಂಖ್ಯೆ: ಬಿಡಿಎ/ಟಿಪಿಎಂ/ಪಿಎಲ್09/4560/2010-11, ದಿನಾಂಕ: 14/02/2011 ರಂತೆ ಪರಿವರ್ತಿಸಿ, ಅನುಮೋದನೆಗೊಂಡು ರಚಿಸಲಾದ "ಶ್ರೀ ಶಂಕರ" ಲೇಔಟ್‌ನ ಖಾಲಿ ನಿವೇಶನ ಸಂಖ್ಯೆ 60/2 (ಆಸ್ತಿ ಸಂಖ್ಯೆ 150200300200123076) ರಲ್ಲಿ ವಿಸ್ತೀರ್ಣ EW: 05+41/2 ಚ.ಅಡಿ ಮತ್ತು NS: 40+57/2 ಚ.ಅಡಿ, ಒಟ್ಟು ಅಳತೆ 1176.375 ಚ.ಅಡಿ.</p> <p>ಚಕ್ಕುಬಂದಿ: ಪೂರ್ವ: 12 ಮೀಟರ್ ರಸ್ತೆ ಪಶ್ಚಿಮ: 9 ಮೀಟರ್ ರಸ್ತೆ ಉತ್ತರ: ಸ್ಟೇಟ್ ನಂ.60/1 ದಕ್ಷಿಣ: 12 ಮೀಟರ್ ರಸ್ತೆ</p>	<p>ಶ್ರೀ ಬಿ.ಮುನಿರಾಮಸ್ವಾಮಿ ಬಿನ್ ಲೇ.ಬೈರಪ್ಪ ಪರವಾಗಿ ಎಸ್ ಪಿಎ.ದಾರರು ಶ್ರೀ ಎಂ.ಸುರೇಶ್ ಬಿನ್ ಬಿ.ಮುನಿರಾಮಸ್ವಾಮಿ</p>	<p>ಶ್ರೀ ರಾಜೇಶ್ ವಿ.ಆರ್ ಬಿನ್ ರಾಮಮೂರ್ತಿ</p>	<p>JPN-1-10601-2015-16, 27-02-2016</p>	<p>ಮೌಲ್ಯ ಮಾಪನ ಸಮಯದಲ್ಲಿ ಅಧಿ ಕೃತ ಮೌಲ್ಯ ಮಾಪಕರಿಂದ ಪಡೆಯಲಾಗುವುದು</p>	<p>ಪ್ರಸ್ತುತ ದೂಷಿತ ಸಂಸ್ಥೆಯ ಸಿಇಒ ಶ್ರೀ ರಾಜೇಶ್ ವಿ.ಆರ್.ರವರ ಹೆಸರಿನಲ್ಲಿ ಖಾತೆ ಇರುತ್ತದೆ. DTD-ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ನಿಯಮಿತ</p>
3	<p>ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದ ಸ.ನಂ.12/1, 12/2, 12/3 ಮತ್ತು 14/8 ರ ಜಮೀನನ್ನು ಬಿಡಿಎ ಆದೇಶ ಸಂಖ್ಯೆ: ಬಿಡಿಎ/ಟಿಪಿಎಂ/ಪಿಎಲ್09/4560/2010-11, ದಿನಾಂಕ: 14/02/2011 ರಂತೆ ಪರಿವರ್ತಿಸಿ, ಅನುಮೋದನೆಗೊಂಡು ರಚಿಸಲಾದ "ಶ್ರೀ ಶಂಕರ" ಲೇಔಟ್‌ನ ಖಾಲಿ ನಿವೇಶನ ಸಂಖ್ಯೆ 116 (ಆಸ್ತಿ ಸಂಖ್ಯೆ 150200300200123079) ರಲ್ಲಿ ವಿಸ್ತೀರ್ಣ EW: 27+10/2 ಚ.ಅಡಿ ಮತ್ತು NS: 40+42/2 ಚ.ಅಡಿ, ಒಟ್ಟು ಅಳತೆ 756 ಚ.ಅಡಿ.</p> <p>ಚಕ್ಕುಬಂದಿ: ಪೂರ್ವ: ಸ್ಟೇಟ್ ನಂ.117 ಪಶ್ಚಿಮ: ಬೇರೆಯವರ ಸ್ವತ್ತು ಉತ್ತರ: ಸ್ಟೇಟ್ ನಂ.115 ದಕ್ಷಿಣ: 9 ಮೀಟರ್ ರಸ್ತೆ</p>	<p>ಶ್ರೀ ಬಿ.ಮುನಿರಾಮಸ್ವಾಮಿ ಬಿನ್ ಲೇ.ಬೈರಪ್ಪ ಪರವಾಗಿ ಎಸ್ ಪಿಎ.ದಾರರು ಶ್ರೀ ಎಂ.ಸುರೇಶ್ ಬಿನ್ ಬಿ.ಮುನಿರಾಮಸ್ವಾಮಿ</p>	<p>ಶ್ರೀಮತಿ ನಾಗವಲ್ಲಿ ಬಿ.ಎಸ್ ಕೋಂ ರಾಜೇಶ್ ವಿ.ಆರ್</p>	<p>JPN-1-10605-2015-16, 27-02-2016</p>	<p>ಮೌಲ್ಯ ಮಾಪನ ಸಮಯದಲ್ಲಿ ಅಧಿ ಕೃತ ಮೌಲ್ಯ ಮಾಪಕರಿಂದ ಪಡೆಯಲಾಗುವುದು</p>	<p>ಪ್ರಸ್ತುತ ದೂಷಿತ ಸಂಸ್ಥೆಯ ಅಧ್ಯಕ್ಷ ಶ್ರೀಮತಿ ನಾಗವಲ್ಲಿ ಬಿ.ಎಸ್ ರವರ ಹೆಸರಿನಲ್ಲಿ ಖಾತೆ ಇರುತ್ತದೆ. DTD-ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ನಿಯಮಿತ</p>

4	<p>ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದ ಸ.ನಂ.12/1, 12/2, 12/3 ಮತ್ತು 14/8 ರ ಜಮೀನನ್ನು ಬಿಡಿಎ ಆದೇಶ ಸಂಖ್ಯೆ: ಬಿಡಿಎ/ಟಿಪಿಎಂ/ಪಿಎಲ್09/4560/2010-11, ದಿನಾಂಕ: 14/02/2011 ರಂತೆ ಪರಿವರ್ತಿಸಿ, ಅನುಮೋದನೆಗೊಂಡು ರಚಿಸಲಾದ "ಶ್ರೀ ಶಂಕರ" ಲೇಔಟ್‌ನ ಖಾಲಿ ನಿವೇಶನ ಸಂಖ್ಯೆ 126 (ಆಸ್ತಿ ಸಂಖ್ಯೆ 150200300200123080) ರಲ್ಲಿ ವಿಸ್ತೀರ್ಣ 900 ಚ.ಅಡಿ.</p> <p>ಚಕ್ಕುಬಂದಿ: ಪೂರ್ವ: ಸ್ಟೇಟ್ ನಂ.125 ಪಶ್ಚಿಮ: ಬೇರೆಯವರ ಸ್ವತ್ತು ಉತ್ತರ: 9 ಮೀಟರ್ ರಸ್ತೆ ದಕ್ಷಿಣ: ಸ್ಟೇಟ್ ನಂ.127</p>	ಶ್ರೀ ಬಿ.ಮುನಿರಾಮಸ್ವಾಮಿ ಬಿನ್ ಲೇ.ಬೈರಪ್ಪ ಪರವಾಗಿ ಎಸ್ ಪಿಎ.ದಾರರು ಶ್ರೀ ಎಂ.ಸುರೇಶ್ ಬಿನ್ ಬಿ.ಮುನಿರಾಮಸ್ವಾಮಿ	ಶ್ರೀಮತಿ ನಾಗವಲ್ಲಿ ಬಿ.ಎಸ್ ಕೋಂ ರಾಜೇಶ್ ವಿ.ಆರ್	JPN-1-10605-2015-16, 27-02-2016	ಮೌಲ್ಯ ಮಾಪನ ಸಮಯದಲ್ಲಿ ಅಧಿ ಕೃತ ಮೌಲ್ಯ ಮಾಪಕರಿಂದ ಪಡೆಯಲಾಗುವುದು	ಪ್ರಸ್ತುತ ದೂಷಿತ ಸಂಸ್ಥೆಯ ಅಧ್ಯಕ್ಷ ಶ್ರೀಮತಿ ನಾಗವಲ್ಲಿ ಬಿ.ಎಸ್ ರವರ ಹೆಸರಿನಲ್ಲಿ ಖಾತೆ ಇರುತ್ತದೆ. DTD-ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ನಿಯಮಿತ
5	<p>ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದ ಸ.ನಂ.12/1, 12/2, 12/3 ಮತ್ತು 14/8 ರ ಜಮೀನನ್ನು ಬಿಡಿಎ ಆದೇಶ ಸಂಖ್ಯೆ: ಬಿಡಿಎ/ಟಿಪಿಎಂ/ಪಿಎಲ್09/4560/2010-11, ದಿನಾಂಕ: 14/02/2011 ರಂತೆ ಪರಿವರ್ತಿಸಿ, ಅನುಮೋದನೆಗೊಂಡು ರಚಿಸಲಾದ "ಶ್ರೀ ಶಂಕರ" ಲೇಔಟ್‌ನ ಖಾಲಿ ನಿವೇಶನ ಸಂಖ್ಯೆ 122 (ಆಸ್ತಿ ಸಂಖ್ಯೆ 150200300200123078) ರಲ್ಲಿ ವಿಸ್ತೀರ್ಣ 1597.50 ಚ.ಅಡಿ.</p> <p>ಚಕ್ಕುಬಂದಿ: ಪೂರ್ವ: ಸ್ಟೇಟ್ ನಂ.123 ಪಶ್ಚಿಮ: ರಸ್ತೆ ಉತ್ತರ: ಸ್ಟೇಟ್ ನಂ.121 ದಕ್ಷಿಣ: ರಸ್ತೆ</p>	ಶ್ರೀ ಬಿ.ಮುನಿರಾಮಸ್ವಾಮಿ ಬಿನ್ ಲೇ.ಬೈರಪ್ಪ ಪರವಾಗಿ ಎಸ್ ಪಿಎ.ದಾರರು ಶ್ರೀ ಎಂ.ಸುರೇಶ್ ಬಿನ್ ಬಿ.ಮುನಿರಾಮಸ್ವಾಮಿ	ಶ್ರೀಮತಿ ನಾಗವಲ್ಲಿ ಬಿ.ಎಸ್ ಕೋಂ ರಾಜೇಶ್ ವಿ.ಆರ್	JPN-1-10607-2015-16, 27-02-2016	ಮೌಲ್ಯ ಮಾಪನ ಸಮಯದಲ್ಲಿ ಅಧಿ ಕೃತ ಮೌಲ್ಯ ಮಾಪಕರಿಂದ ಪಡೆಯಲಾಗುವುದು	ಪ್ರಸ್ತುತ ದೂಷಿತ ಸಂಸ್ಥೆಯ ಅಧ್ಯಕ್ಷ ಶ್ರೀಮತಿ ನಾಗವಲ್ಲಿ ಬಿ.ಎಸ್ ರವರ ಹೆಸರಿನಲ್ಲಿ ಖಾತೆ ಇರುತ್ತದೆ. DTD-ಕಲ್ಪನ ಸೌಹಾರ್ದ ಕೋ-ಆಪರೇಟಿವ್ ಲಿ.

6	<p>ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದ ಸ.ನಂ.12/1, 12/2, 12/3 ಮತ್ತು 14/8 ರ ಜಮೀನನ್ನು ಬಿಡಿಎ ಆದೇಶ ಸಂಖ್ಯೆ: ಬಿಡಿಎ/ಟಿಪಿಎಂ/ಪಿಎಲ್09/4560/2 010-11, ದಿನಾಂಕ: 14/02/2011 ರಂತೆ ಪರಿವರ್ತಿಸಿ, ಅನುಮೋದನೆಗೊಂಡು ರಚಿಸಲಾದ "ಶ್ರೀ ಶಂಕರ" ಲೇಔಟ್ ನ ಖಾಲಿ ನಿವೇಶನ ಸಂಖ್ಯೆ 15 (ಆಸ್ತಿ ಸಂಖ್ಯೆ 150200300200123074) ರಲ್ಲಿ ವಿಸ್ತೀರ್ಣ EW: 35.75+5/2 ಚ.ಅಡಿ ಮತ್ತು NS: 39+47/2 ಚ.ಅಡಿ, ಒಟ್ಟು ಅಳತೆ 875.91 ಚ.ಅಡಿ.</p> <p>ಚಕ್ಕುಬಂದಿ: ಪೂರ್ವ: 12 ಮೀಟರ್ ರಸ್ತೆ ಪಶ್ಚಿಮ: 9 ಮೀಟರ್ ರಸ್ತೆ ಉತ್ತರ: ಸೈಟ್ ನಂ.16 ದಕ್ಷಿಣ: 9 ಮೀಟರ್ ರಸ್ತೆ</p>	<p>ಶ್ರೀ ಬಿ.ಮುನಿರಾಮಸ್ವಾಮಿ ಬಿನ್ ಲೇ.ಬೈರಪ್ಪ ಪರವಾಗಿ ಎಸ್ ಪಿಎ.ದಾರರು ಶ್ರೀ ಎಂ.ಸುರೇಶ್ ಬಿನ್ ಬಿ.ಮುನಿರಾಮಸ್ವಾಮಿ</p>	<p>ಶ್ರೀ ರಾಜೇಶ್ ವಿ.ಆರ್ ಬಿನ್ ರಾಮಮೂರ್ತಿ</p>	<p>JPN-1-10599-2015-16, 27-02-2016</p>	<p>ಮೌಲ್ಯ ಮಾಪನ ಸಮಯದಲ್ಲಿ ಅಧಿಕೃತ ಮೌಲ್ಯ ಮಾಪಕರಿಂದ ಪಡೆಯಲಾಗುವುದು</p>	<p>ಪ್ರಸ್ತುತ ದೂಷಿತ ಸಂಸ್ಥೆಯ ಸಿಇಒ ಶ್ರೀ ರಾಜೇಶ್ ವಿ.ಆರ್.ರವರ ಹೆಸರಿನಲ್ಲಿ ಖಾತೆ ಇರುತ್ತದೆ. DTD-ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ನಿಯಮಿತ</p>
---	--	---	--	--	---	---

7	<p>ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದ ಸ.ನಂ.12/1, 12/2, 12/3 ಮತ್ತು 14/8 ರ ಜಮೀನನ್ನು ಬಿಡಿಎ ಆದೇಶ ಸಂಖ್ಯೆ: ಬಿಡಿಎ/ಟಿಪಿಎಂ/ಪಿಎಲ್09/4560/2 010-11, ದಿನಾಂಕ: 14/02/2011 ರಂತೆ ಪರಿವರ್ತಿಸಿ, ಅನುಮೋದನೆಗೊಂಡು ರಚಿಸಲಾದ "ಶ್ರೀ ಶಂಕರ" ಲೇಔಟ್ ನ ಖಾಲಿ ನಿವೇಶನ ಸಂಖ್ಯೆ 59 (ಆಸ್ತಿ ಸಂಖ್ಯೆ 150200300200123075) ರಲ್ಲಿ ವಿಸ್ತೀರ್ಣ EW: 40+61/2 ಚ.ಅಡಿ ಮತ್ತು NS: 3+50/2 ಚ.ಅಡಿ, ಒಟ್ಟು ಅಳತೆ 1338.25 ಚ.ಅಡಿ.</p> <p>ಚಕ್ಕುಬಂದಿ: ಪೂರ್ವ: 9 ಮೀಟರ್ ರಸ್ತೆ ಪಶ್ಚಿಮ: ಸೈಟ್ ನಂ.60 & 61 ಉತ್ತರ: ಸೈಟ್ ನಂ.57 ದಕ್ಷಿಣ: 12 ಮೀಟರ್ ರಸ್ತೆ</p>	<p>ಶ್ರೀ ಬಿ.ಮುನಿರಾಮಸ್ವಾಮಿ ಬಿನ್ ಲೇ.ಬೈರಪ್ಪ ಪರವಾಗಿ ಎಸ್ ಪಿಎ.ದಾರರು ಶ್ರೀ ಎಂ.ಸುರೇಶ್ ಬಿನ್ ಬಿ.ಮುನಿರಾಮಸ್ವಾಮಿ</p>	<p>ಶ್ರೀ ರಾಜೇಶ್ ವಿ.ಆರ್ ಬಿನ್ ರಾಮಮೂರ್ತಿ</p>	<p>JPN-1-10599-2015-16, 27-02-2016</p>	<p>ಮೌಲ್ಯ ಮಾಪನ ಸಮಯದಲ್ಲಿ ಅಧಿಕೃತ ಮೌಲ್ಯ ಮಾಪಕರಿಂದ ಪಡೆಯಲಾಗುವುದು</p>	<p>ಪ್ರಸ್ತುತ ದೂಷಿತ ಸಂಸ್ಥೆಯ ಸಿಇಒ ಶ್ರೀ ರಾಜೇಶ್ ವಿ.ಆರ್.ರವರ ಹೆಸರಿನಲ್ಲಿ ಖಾತೆ ಇರುತ್ತದೆ. DTD-ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ನಿಯಮಿತ</p>
---	--	---	--	--	---	---

ಸಂಖ್ಯೆ: ಇ-ಆರ್ ಡಿ 127 ಜಿಆರ್‌ಸಿ 2025

(ಅನ್ವರ್ ಬಾಪ)
ಸರ್ಕಾರದ ಉಪ ಕಾರ್ಯದರ್ಶಿ,
ಕಂದಾಯ ಇಲಾಖೆ
(ಸೇವೆಗಳು-1, ಭೂಮಾಪನ & ವಿಶೇಷ ಕೋಶ)

ಅನುಬಂಧ-2						
ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ಬೆಂಗಳೂರು ದೂಷಿತ ಸಂಸ್ಥೆಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ವಿವರ						
ಕ್ರ.ಸಂ	ಬ್ಯಾಂಕ್‌ನ ಹೆಸರು ಮತ್ತು ಶಾಖೆ	ಖಾತೆ ಸಂಖ್ಯೆ	ಐಎಫ್‌ಎಸ್ ಸಿ ಕೋಡ್	ಖಾತೆದಾರರ ಹೆಸರು	ಲಭ್ಯವಿರುವ ಮೊತ್ತ ರೂ.ಗಳಲ್ಲಿ	ಷರಾ
1	ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ., ಮತ್ತಿಕೆರೆ ಶಾಖೆ	1103120030000220	UJVN001103	ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ	32774	ಖಾತೆಯು ದೂಷಿತ ಸಂಸ್ಥೆಯ ಹೆಸರಿನಲ್ಲಿರುತ್ತದೆ

ಸಂಖ್ಯೆ: ಇ-ಆರ್ ಡಿ 127 ಜಿಆರ್‌ಸಿ 2025

(ಅನ್ವರ್ ಬಾಷ)
ಸರ್ಕಾರದ ಉಪ ಕಾರ್ಯದರ್ಶಿ,
ಕಂದಾಯ ಇಲಾಖೆ
(ಸೇವೆಗಳು-1, ಭೂಮಾಪನ & ವಿಶೇಷ ಕೋಶ)